



ಕಛೇರಿ ಮತ್ತು ಫ್ಯಾಕ್ಸ್ :0821-2484606
ಇ-ಮೇಲ್ :dcfsfmys@yahoo.com
“ಅರಣ್ಯ ಭವನ”ಅಶೋಕಪುರಂ, ಮೈಸೂರು.

ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ, ಸಾಮಾಜಿಕ ಅರಣ್ಯ ವಿಭಾಗ, ಮೈಸೂರು

ಕ್ರ.ಸಂ: ಬಿ1/ಬಿಯುಡಿ/ ಸಿಆರ್. 98 /2025-26

ದಿನಾಂಕ: 11-06-2026

ಸಂಕ್ಷಿಪ್ತ ಮರು ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ - ದ್ವಿ-ಲೋಟಿ)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ-1999 ಹಾಗೂ ನಿಯಮಗಳು 2000 ರಂತೆ ಈ ಮೂಲಕ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸುವುದೇನೆಂದರೆ, 2026-27 ನೇ ಸಾಲಿಗೆ ಈ ವಿಭಾಗ ವ್ಯಾಪ್ತಿಯ ಕೆಳಕಂಡ ವಲಯಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಅನುಸೂಚಿಯಲ್ಲಿನ ಕಾಮಗಾರಿಗಳನ್ನು ಅರಣ್ಯ ಗುತ್ತಿಗೆದಾರರಾಗಿ ಹೆಸರನ್ನು ನೋಂದಣಿ ಮಾಡಿಕೊಂಡಿರುವ ಅರ್ಹ ಗುತ್ತಿಗೆದಾರರ ಮುಖಾಂತರ ಕೈಗೊಳ್ಳಲು ಷರತ್ತಿಗೊಳಪಟ್ಟು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಇ-ಟೆಂಡರ್‌ನ್ನು ಆಹ್ವಾನಿಸಲಾಗಿದೆ.

ಮೇಲ್ಕಂಡ ಋತುಮಾನದ ಕೆಲಸಗಳನ್ನು ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಪ್ರಕಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳ ತಾಂತ್ರಿಕ ಸಲಹೆಗನುಗುಣವಾಗಿ ನಿರ್ವಹಿಸುವುದು. ಕೆಲಸದ ವಿವರ, ಪರಿಮಾಣ, ಇವಂಡಿ ಇತರೇ ಮಾಹಿತಿ ಬೇಕಾದಲ್ಲಿ ಮೇಲ್ಕಂಡ ಕಛೇರಿಯಿಂದ ಮತ್ತು ಅಂತರ್ಜಾಲದ ಮೂಲಕ ವೆಬ್‌ಸೈಟ್ ವಿಳಾಸ <http://Kppp.karnataka.gov.in> ರಲ್ಲಿ ಪಡೆಯಬಹುದು.

TENDER No:	::	ಬಿ1/ಬಿಯುಡಿ/ ಸಿಆರ್. /2025-26 (2026-27)
PROCUREMENT ENTITY	::	https://KPPP.karnataka.gov.in
TENDER INVITING AUTHORITY	::	Assistant Conservator of Forests, Social Forestry Division, Mysore
MAIL ID / ADDRESS TO REQUEST CLARIFICATION	::	dcfsfmys@yahoo.com DCF, SOCIAL FORESTRY, ARANYA BHAVAN, MYSORE 0821-2484606
LAST DATE & TIME FOR TENDER QUERIES/ CLARIFICATIONS	::	18-06-2026 – 12.00
LAST DATE & TIME FOR SUBMISSION OF TENDERS	::	20-06-2026 – 04:00

ONLINE IN KARNATAKA PUBLIC PROCUREMENT PORTAL	::	https://KPPP.karnataka.gov.in
DATE & TIME FOR OPENING OF TECHNICAL TENDER ONLINE IN KARNATAKA PUBLIC PROCUREMENT PORTAL	::	22-06-2026 – 10.30
DATE & TIME FOR OPENING OF FINANCIAL TENDERS:	::	23-06-2026 – 11.00
ADDRESS FOR COMMUNICATION	::	Deputy Conservator of Forests, Social Forestry Division, Mysore
AMOUNT PUT TO TENDER :	::	Maximum Rs. 9,22,770.00 Minimum Rs. 1,07,944.00
(ESTIMATED CONTRACT VALUE EXCLUDING GST) AMOUNT OF EARNEST MONEY DEPOSIT	::	Maximum Rs. 23,069.00 Minimum Rs. 2699.00
PERIOD OF CONTRACT	::	23-06-2026 TO 31-03-2027
VALIDITY OF TENDER	::	23-06-2026 TO 31-03-2027

ಅನುಸೂಚಿ

ಕ್ರ.ಸಂ	ವಲಯ	ಸ್ಥಳದ ವಿವರ	ವಿಸ್ತೀರ್ಣ (ಹೆಕ್ಟೇರ್‌ನಲ್ಲಿ) ಸಸಿ (ಸಂಖ್ಯೆಯಲ್ಲಿ)	ಕಾಮಗಾರಿಯ ವಿವರ	ಕಾಮಗಾರಿಯ ಅಂದಾಜು ವೆಚ್ಚ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸಿ ಬೇಕಾದ ಅವಧಿ	ಇ.ಎಂ.ಡಿ. ಮೊಬಲಗು (ರೂ.ಗಳಲ್ಲಿ) 2.5%
		2406-00-101-0-27-GE - 051 (ಸಾಮಾಜಿಕ ಅರಣ್ಯ)					
1.	ನಂಜನಗೂಡು	ಕುರಹಟ್ಟಿರಸ್ತೆ- ಕೊಡ್ಲಾಪುರ ಅಸ್ಸತ್ರೆ ಪಕ್ಕದ ರಸ್ತೆಬದಿ ನೆಡುತೋಪು	3 ಕಿ.ಮೀ	ಮೂರನೇ ವರ್ಷದ ನೆಡುತೋಪು ಪೋಷಣೆ (ರಸ್ತೆ ಬದಿ, ಕಾಲುವೆ ಬದಿ, ಬ್ಲಾಕ್ ಪ್ಲಾಂಟೇಷನ್)	2,39,475.00	31-03-2027	5,987
2.	ಹೆಚ್.ಡಿ.ಕೋಟೆ	ರಾಮೇನಹಳ್ಳಿ - ನೂರಲಕ್ಕುಪ್ಪೆ ರಸ್ತೆಬದಿ	3.5 ಕಿ.ಮೀ	---"	2,79,387.50	31-03-2027	6,985
3.	ಪಿರಿಯಾ ಪಟ್ಟಣ	ನಾಗರಘಟ್ಟ ಗ್ರಾಮ - ಹಂಡಿತವಳ್ಳಿ ಗಡಿ ರಸ್ತೆ ಬದಿ	3 ಕಿ.ಮೀ	---"	2,39,475.00	31-03-2027	5,987
4.	ಟಿ.ನರಸೀಪುರ	ಕಾಳಿಹುಂಡಿ - ಬಿ.ಜಿ.ಪುರ ರಸ್ತೆಬದಿ	3 ಕಿ.ಮೀ	---"	2,39,475.00	31-03-2027	5,987
5.	ಟಿ.ನರಸೀಪುರ	ದೊಡ್ಡದನದಬೋರೆ ವಡ್ಡಲ್ ರಂಗಸ್ವಾಮಿ ಬೆಟ್ಟದವರೆಗೆ	3 ಕಿ.ಮೀ	---"	2,39,475.00	31-03-2027	5,987

ಕ್ರ.ಸಂ	ವಲಯ	ಸ್ಥಳದ ವಿವರ	ವಿಸ್ತೀರ್ಣ (ಹೆಕ್ಟೇರ್‌ನಲ್ಲಿ) ಸಸಿ (ಸಂಖ್ಯೆಯಲ್ಲಿ)	ಕಾಮಗಾರಿಯ ವಿವರ	ಕಾಮಗಾರಿಯ ಅಂದಾಜು ವೆಚ್ಚ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸ ಬೇಕಾದ ಅವಧಿ	ಇ.ಎಂ.ಡಿ. ಮೊಬಲಗು (ರೂ.ಗಳಲ್ಲಿ) 2.5%
6.	ಮೈಸೂರು	ಮಾದಗಳ್ಳಿ ಸರ್ವೆ ನಂ 126- ಮುತ್ತುರಾಯನ ಸ್ವಾಮಿ ದೇವಸ್ಥಾನದ ಆವರಣ	2.5 ಕಿ.ಮೀ	---"	1,99,562.50	31-03-2027	4,989
7.	ಪಿರಿಯಾಪಟ್ಟಣ	ಹಾರನಹಳ್ಳಿ ಮೇನ್ ರೋಡ್ - ಕಾಳೇಗೌಡ ಮನೆ - ಅಡಗೂರ್ ಸುಂದರ್ ಲಾಯರ್ ಜಮೀನು ರಸ್ತೆಬದಿ	3 ಕಿ.ಮೀ	ಮೂರನೇ ವರ್ಷದ ಮಾನ್ಯೂನ್ ನೆಡುತೋಪು ಪೋಷಣೆ (ರಸ್ತೆ ಬದಿ, ಕಾಲುವೆ ಬದಿ, ಬ್ಲಾಕ್ ಪ್ಲಾಂಟೇಷನ್)	2,39,475.00	31-03-2027	5,987
8.	ಪಿರಿಯಾಪಟ್ಟಣ	ಬೆಟ್ಟದಪುರ ವಿಲೇಜ್ - ಕೆಳಗನಹಳ್ಳಿ ರಸ್ತೆಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
9.	ಹೆಚ್.ಡಿ.ಕೋಟೆ	ಸರಗೂರು - ಅಗತ್ತೂರು ನಾಲಾಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
10.	ನಂಜನಗೂಡು	ಮಲ್ಲಂಡಿ - ಮಲ್ಲಹಳ್ಳಿ (ಚನ್ನಪ್ಪ ದೇವಸ್ಥಾನ) ರಸ್ತೆಬದಿ	3 ಕಿ.ಮೀ	---"	2,39,475.00	31-03-2027	5,987
11.	ತಿ.ನರಸೀಪುರ	ಕುಪ್ಪ - ಹೆಳಗೌಡನ ಹುಂಡಿ ರಸ್ತೆಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
12.	ತಿ.ನರಸೀಪುರ	ಕುಪ್ಪ - ಮಾದವಗೆರೆ ರಸ್ತೆಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
13.	ಮೈಸೂರು	ದೊಡ್ಡಕಾಟೂರು ರಸ್ತೆ - ದುಗ್ಗಲಮ್ಮ ಟೆಂಪಲ್ ದೂರ ಗ್ರಾಮ	3 ಕಿ.ಮೀ	---"	2,39,475.00	31-03-2027	5,987
14.	ಮೈಸೂರು	ಮಹದೇಶ್ವರ ದೇವಸ್ಥಾನ - ಬಸಳ್ಳಿ ಹುಂಡಿ ರಸ್ತೆ ಬದಿ	3 ಕಿ.ಮೀ	---"	2,39,475.00	31-03-2027	5,987
15.	ನಂಜನಗೂಡು	ಪಿ.ಮರಳ್ಳಿ - ಕೊಣನೂರ್ ರಸ್ತೆ ಬದಿ	3 ಕಿ.ಮೀ	ಎರಡನೇ ವರ್ಷದ ನೆಡುತೋಪು ಪೋಷಣೆ (ರಸ್ತೆ ಬದಿ ಮತ್ತು ನಾಲಾಬದಿ)	2,39,475.00	31-03-2027	5,987
16.	ಮೈಸೂರು	ಹಾರೋಹಳ್ಳಿ- ಮಾರ್ಬಳ್ಳಿಹುಂಡಿ ರಸ್ತೆಬದಿ	3 ಕಿ.ಮೀ	ಎರಡನೇ ವರ್ಷದ ಮಾನ್ಯೂನ್ ನೆಡುತೋಪು ಪೋಷಣೆ (ರಸ್ತೆ ಬದಿ ಮತ್ತು ನಾಲಾಬದಿ)	2,39,475.00	31-03-2027	5,987

ಕ್ರ.ಸಂ	ವಲಯ	ಸ್ಥಳದ ವಿವರ	ವಿಸ್ತೀರ್ಣ (ಹೆಕ್ಟೇರ್‌ನಲ್ಲಿ) ಸಸಿ (ಸಂಖ್ಯೆಯಲ್ಲಿ)	ಕಾಮಗಾರಿಯ ವಿವರ	ಕಾಮಗಾರಿಯ ಅಂದಾಜು ವೆಚ್ಚ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸ ಬೇಕಾದ ಅವಧಿ	ಇ.ಎಂ.ಡಿ. ಮೊಬಲಗು (ರೂ.ಗಳಲ್ಲಿ) 2.5%
17.	ಟೆ.ನರಸೀಪುರ	ದೊಡ್ಡದನದ ಬೋರೆ - ಸಿ.ವಿ.ಕೊಪ್ಪಲು ರಸ್ತೆಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
18.	ಟೆ.ನರಸೀಪುರ	ಟಿ.ಬೆಟ್ಟಹಳ್ಳಿ-ಮೋಳೆ ರಸ್ತೆಬದಿ ನೆಡುತೋಪು	3 ಕಿ.ಮೀ	---"	2,39,475.00	31-03-2027	5,987
19.	ಪಿರಿಯಾಪಟ್ಟಣ	ಅಡಗೂರು ಹಾರಂಗಿ ಬ್ರಿಡ್ಜ್ - ಹೊನ್ನಾಪುರ ರಸ್ತೆಬದಿ	2 ಕಿ.ಮೀ	---"	1,59,650.00	31-03-2027	3,991
20.	ನಂಜನಗೂಡು	ರಾಜನಗರ ಗೇಟ್ - ನಾಗನಪುರ ರಸ್ತೆಬದಿ	3 ಕಿ.ಮೀ	---"	2,39,475.00	31-03-2027	5,987
21.	ಹೆಚ್.ಡಿ.ಕೋಟೆ	ಹೆಚ್.ಮಟಕೆರೆ - ಹೆಬ್ಬಲಗುಪ್ಪೆ ಗ್ರಾಮದವರೆಗೆ ನಾಲಾಬದಿ	4.5 ಕಿ.ಮೀ	---"	3,59,212.50	31-03-2027	8,980
22.	ಪಿರಿಯಾಪಟ್ಟಣ	ಚಪ್ಪರದಹಳ್ಳಿ - ಗೊರನಹಳ್ಳಿ ರಸ್ತೆಬದಿ	3 ಕಿ.ಮೀ	ಒಂದನೇ ವರ್ಷದ ಮಾನ್ಯೂನ್ ನೆಡುತೋಪು ಪೋಷಣೆ (ರಸ್ತೆಬದಿ / ನಾಲಾಬದಿ)	4,18,800.00	31-03-2027	10,470
23.	ಮೈಸೂರು	ಚಿಕ್ಕಳ್ಳಿ- ಯಾಂದಳ್ಳಿ ವರುಣಾ ನಾಲಾಬದಿ	3 ಕಿ.ಮೀ	---"	4,18,800.00	31-03-2027	10,470
24.	ಹೆಚ್.ಡಿ.ಕೋಟೆ	ಮೈಸೂರು ಮಾನಂದವಾಡಿ ಮುಖ್ಯ ರಸ್ತೆ- ಮೊತ್ತಹಾಡಿ ಕಾಲುವೆ ಬದಿ	3 ಕಿ.ಮೀ	---"	4,18,800.00	31-03-2027	10,470
25.	ನಂಜನಗೂಡು	ಹಲ್ಲೆರೆ - ಹುರಾ ರಸ್ತೆಬದಿ	3 ಕಿ.ಮೀ	---"	4,18,800.00	31-03-2027	10,470
26.	ನಂಜನಗೂಡು	ನಂದಗುಂದಪುರ - ಬಿಳುಗಲಿ ರಸ್ತೆಬದಿ	3 ಕಿ.ಮೀ	---"	4,18,800.00	31-03-2027	10,470
27.	ಟೆ.ನರಸೀಪುರ	ತೊಟ್ಟವಾಡಿ ಕ್ರಾಸ್ - ಮಾಧವಗೆರೆ ವಿಲೇಜ್	2 ಕಿ.ಮೀ	ರಸ್ತೆಬದಿ ನೆಡುತೋಪು ಬೆಳೆಸುವುದು	5,13,150.00	31-03-2027	12,829.00
28.	ಕೆ.ಆರ್.ನಗರ	ಗಂಧನಹಳ್ಳಿ - ವಿಲೇಜ್ - ಮಂಜುನಾಥಲ್ಯಾಂಡ್ -ಬೀಚನಹಳ್ಳಿ ಕೊಪ್ಪಲು	3 ಕಿ.ಮೀ	ಮಾನ್ಯೂನ್ ನೆಡುತೋಪು ಬೆಳೆಸುವುದು	9,22,770.00	31-03-2027	23,069.00
29.	ಮೈಸೂರು	ಬಂಡೀಪಾಳ್ಯ / ನಾಗವಾಲ ಸಸ್ಯಕ್ಷೇತ್ರ	4000 ಸಂಖ್ಯೆ	14"x20" ಅಳತೆಯ ಸಸಿಗಳನ್ನು ಬೆಳೆಸುವುದು	4,33,012.00	31-03-2027	10,825

ಕ್ರ.ಸಂ	ವಲಯ	ಸ್ಥಳದ ವಿವರ	ವಿಸ್ತೀರ್ಣ (ಹೆಕ್ಟೇರ್‌ನಲ್ಲಿ) ಸಸಿ (ಸಂಖ್ಯೆಯಲ್ಲಿ)	ಕಾಮಗಾರಿಯ ವಿವರ	ಕಾಮಗಾರಿಯ ಅಂದಾಜು ವೆಚ್ಚ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸ ಬೇಕಾದ ಅವಧಿ	ಇ.ಎಂ.ಡಿ. ಮೊಬಲಗು (ರೂ.ಗಳಲ್ಲಿ) 2.5%
30.	ತಿ.ನರಸೀಪುರ	ಮುಡುಕುತೋರೆ / ನೀಲಸೋಗೆ ಸಸ್ಯಕ್ಷೇತ್ರ	4000 ಸಂಖ್ಯೆ	--"---	4,33,012.00	31-03-2027	10,825
31.	ಹೆಚ್.ಡಿ.ಕೋಟೆ	ವಡ್ಡರಗುಡಿ / ಬೀಚನಹಳ್ಳಿ ಸಸ್ಯಕ್ಷೇತ್ರ	4000 ಸಂಖ್ಯೆ	--"---	4,33,012.00	31-03-2027	10,825
32.	ಪಿರಿಯಾಪಟ್ಟಣ	ಗಿರಗೂರು ಸಸ್ಯಕ್ಷೇತ್ರ / ಕಗ್ಗುಂಡಿ ಸಸ್ಯಕ್ಷೇತ್ರ	4000 ಸಂಖ್ಯೆ	--"---	4,33,012.00	31-03-2027	10,825
33.	ನಂಜನಗೂಡು	ಶ್ರೀಕಂಠೇಶ್ವರ / ಕಛೇರಿ ಹಿಂಭಾಗದ ಸಸ್ಯಕ್ಷೇತ್ರ	4000 ಸಂಖ್ಯೆ	--"---	4,33,012.00	31-03-2027	10,825
		RKVY					
34.	ಮೈಸೂರು	ಬಂಡೀಪಾಳ್ಯ / ನಾಗವಾಲ ಸಸ್ಯಕ್ಷೇತ್ರ	2000 ಸಂಖ್ಯೆ	14"x20" ಅಳತೆಯ ಸಸಿಗಳನ್ನು ಬೆಳೆಸುವುದು	2,12,180.00	31-03-2027	5,305
35.	ತಿ.ನರಸೀಪುರ	ಮುಡುಕುತೋರೆ / ನೀಲಸೋಗೆ ಸಸ್ಯಕ್ಷೇತ್ರ	2000 ಸಂಖ್ಯೆ	--"---	2,12,180.00	31-03-2027	5,305
36.	ಪಿರಿಯಾಪಟ್ಟಣ	ಗಿರಗೂರು ಸಸ್ಯಕ್ಷೇತ್ರ / ಕಗ್ಗುಂಡಿ ಸಸ್ಯಕ್ಷೇತ್ರ	3000 ಸಂಖ್ಯೆ	--"---	3,18,270.00	31-03-2027	7,957
37.	ನಂಜನಗೂಡು	ಶ್ರೀಕಂಠೇಶ್ವರ / ಕಛೇರಿ ಹಿಂಭಾಗದ ಸಸ್ಯಕ್ಷೇತ್ರ	3000 ಸಂಖ್ಯೆ	--"---	3,18,270.00	31-03-2027	7,957
38.	ತಿ.ನರಸೀಪುರ	ಮುಡುಕುತೋರೆ / ನೀಲಸೋಗೆ ಸಸ್ಯಕ್ಷೇತ್ರ	2000 ಸಂಖ್ಯೆ	25"x25" ಅಳತೆಯ ಸಸಿಗಳನ್ನು ಬೆಳೆಸುವುದು	7,77,032.00	31-03-2027	19,426
39.	ಮೈಸೂರು	ಬಂಡೀಪಾಳ್ಯ / ನಾಗವಾಲ ಸಸ್ಯಕ್ಷೇತ್ರ	4000 ಸಂಖ್ಯೆ	10"x16" ಅಳತೆಯ ಸಸಿಗಳನ್ನು ಬೆಳೆಸುವುದು	2,52,000.00	31-03-2027	6,300
40.	ಮೈಸೂರು	ಬಂಡೀಪಾಳ್ಯ / ನಾಗವಾಲ ಸಸ್ಯಕ್ಷೇತ್ರ	20000 ಸಂಖ್ಯೆ	8"x12" ಅಳತೆಯ ಸಸಿಗಳನ್ನು ಬೆಳೆಸುವುದು	5,04,000.00	31-03-2027	12,600
41.	ಹೆಚ್.ಡಿ.ಕೋಟೆ	ವಡ್ಡರಗುಡಿ / ಬೀಚನಹಳ್ಳಿ ಸಸ್ಯಕ್ಷೇತ್ರ	7500 ಸಂಖ್ಯೆ	--"---	1,89,000.00	31-03-2027	4,725
42.	ಪಿರಿಯಾಪಟ್ಟಣ	ಗಿರಗೂರು ಸಸ್ಯಕ್ಷೇತ್ರ / ಕಗ್ಗುಂಡಿ ಸಸ್ಯಕ್ಷೇತ್ರ	5000 ಸಂಖ್ಯೆ	--"---	1,26,000.00	31-03-2027	3,150
43.	ನಂಜನಗೂಡು	ಶ್ರೀಕಂಠೇಶ್ವರ / ಕಛೇರಿ ಹಿಂಭಾಗದ ಸಸ್ಯಕ್ಷೇತ್ರ	8000 ಸಂಖ್ಯೆ	--"---	2,01,600.00	31-03-2027	5,040
	4406-Capital Outlay on Forestry & Wild Life -01-Forestry 101-0-04-Afforestation on Forest and Non Forest Area- 139 MW - (RSPD)						
44.	ಮೈಸೂರು	ಬಂಡೀಪಾಳ್ಯ / ನಾಗವಾಲ ಸಸ್ಯಕ್ಷೇತ್ರ	6000 ಸಂಖ್ಯೆ	8"x12" ಅಳತೆಯ ಸಸಿಗಳನ್ನು ಬೆಳೆಸುವುದು	1,61,916.00	31-03-2027	4,048

ಕ್ರ.ಸಂ	ವಲಯ	ಸ್ಥಳದ ವಿವರ	ವಿಸ್ತೀರ್ಣ (ಹೆಕ್ಟೇರ್‌ನಲ್ಲಿ) ಸಸಿ (ಸಂಖ್ಯೆಯಲ್ಲಿ)	ಕಾಮಗಾರಿಯ ವಿವರ	ಕಾಮಗಾರಿಯ ಅಂದಾಜು ವೆಚ್ಚ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸ ಬೇಕಾದ ಅವಧಿ	ಇ.ಎಂ.ಡಿ. ಮೊಬಲಗು (ರೂ.ಗಳಲ್ಲಿ) 2.5%
45.	ತಿನರಸೀಪುರ	ಮುಡುಕುತೋರೆ / ನೀಲಸೋಗೆ ಸಸ್ಯಕ್ಷೇತ್ರ	4000 ಸಂಖ್ಯೆ	---"	1,07,944.00	31-03-2027	2,699
46.	ಹೆಚ್.ಡಿ.ಕೋಟೆ	ವಡ್ಡುಗುಡಿ / ಬೀಚನಹಳ್ಳಿ ಸಸ್ಯಕ್ಷೇತ್ರ	4000 ಸಂಖ್ಯೆ	---"	1,07,944.00	31-03-2027	2,699
47.	ಪಿರಿಯಾಪಟ್ಟಣ	ಗಿರಗೂರು ಸಸ್ಯಕ್ಷೇತ್ರ / ಕಗ್ಗುಂಡಿ ಸಸ್ಯಕ್ಷೇತ್ರ	4000 ಸಂಖ್ಯೆ	---"	1,07,944.00	31-03-2027	2,699
48.	ನಂಜನಗೂಡು	ಶ್ರೀಕಂಠೇಶ್ವರ / ಕಛೇರಿ ಹಿಂಭಾಗದ ಸಸ್ಯಕ್ಷೇತ್ರ	4000 ಸಂಖ್ಯೆ	---"	1,07,944.00	31-03-2027	2,699

2026-27 ನೇ ಸಾಲಿನಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ಗುತ್ತಿಗೆದಾರರು ಮುಖಾಂತರ

ಕ್ಯೂಗೊಳ್ಳಲು ಟೆಂಡರ್ ಕರೆಯುವ ಸಂಬಂಧ ವಿಧಿಸುವ ಷರತ್ತುಗಳ ವಿವರ

1. ಟೆಂಡರ್‌ನ್ನು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ತಾಂತ್ರಿಕ ಮತ್ತು ಆರ್ಥಿಕ ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ:20-06-2026 ರಂದು ಅಪರಾಹ್ನ 04.00 ಗಂಟೆವರೆಗೆ
2. ತಾಂತ್ರಿಕಬಿಡ್‌ಗಳನ್ನು ತೆರೆಯುವ ದಿನಾಂಕ:22-06-2026 ರಂದು ಪೂರ್ವಾಹ್ನ ಅಪರಾಹ್ನ 10.30 ಗಂಟೆಯ ನಂತರ ತಾಂತ್ರಿಕ ಬಿಡ್‌ನಲ್ಲಿನ ಷರತ್ತುಗಳು ಯಶಸ್ವಿಯಾಗಿದ್ದರೆ ಮಾತ್ರ ಆರ್ಥಿಕ ಬಿಡ್‌ಗಳನ್ನು ತೆರೆಯಲಾಗುವುದು. ಹಾಗೂ ಷರತ್ತುಗಳು ಪೂರೈಕೆ ಇಲ್ಲದ ಬಿಡ್‌ಗಳನ್ನು ತಿರಸ್ಕರಿಸಲಾಗುವುದು.
3. ಆರ್ಥಿಕ ಬಿಡ್‌ಗಳನ್ನು ತೆರೆಯುವ ದಿನಾಂಕ:23-06-2026 ರಂದು ಪೂರ್ವಾಹ್ನ 11.00 ಗಂಟೆ.
4. **2026-27** ನೇ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿರುವ / ನವೀಕರಿಸಿರುವ ಅನುಭವಿ ಅರಣ್ಯ ಗುತ್ತಿಗೆದಾರರು (ಅಧಿಸೂಚನೆ ಹೊರಡಿಸಿದ ದಿನಾಂಕದಂದು ಸದರಿ ನೋಂದಾವಣೆಯು ಚಾಲ್ತಿಯಲ್ಲಿರಬೇಕು) ಹಾಗೂ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಗುತ್ತಿಗೆದಾರರಾಗಿ ಹೆಸರನ್ನು ನೋಂದಾಯಿಸಿರುವ / ನವೀಕರಿಸಿರುವ ಗುತ್ತಿಗೆದಾರರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
5. ಟೆಂಡರಿನಲ್ಲಿ ಭಾಗವಹಿಸುವ ಗುತ್ತಿಗೆದಾರರು / ಸಂಸ್ಥೆಯವರು ಯಾವುದಾದರೂ ಇಲಾಖೆಯಲ್ಲಿ ಕಳೆದ 05 (ಐದು) ವರ್ಷದ ಅವಧಿಯಲ್ಲಿ ಡಿಪಾಲ್ಚರ್ ಆದವರು / ಕಪ್ಪುಪಟ್ಟಿಯಲ್ಲಿ ಸೇರಿದವರು / ಕಾಮಗಾರಿಯನ್ನು ಪೂರ್ಣಗೊಳಿಸದೇ ಬಿಟ್ಟುಹೋದವರು ಟೆಂಡರಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ.

6. ನೆಡುತೋಪುಗಳ ನಿರ್ವಹಣೆ ಮತ್ತು ನಿರ್ಮಾಣ, ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ಸಸಿಗಳ ಉತ್ಪಾದನೆ ಮತ್ತು ಪೋಷಣೆ ಇತ್ಯಾದಿ ಕಾಮಗಾರಿಗಳನ್ನು ಅರಣ್ಯ ಇಲಾಖೆಯಲ್ಲಿ ಕಳೆದ 5 ವರ್ಷಗಳಿಂದ ನಿರ್ವಹಿಸಿರುವ ಸಂಬಂಧ (2021-22 ರಿಂದ 2025-26 ನೇ ಸಾಲಿನವರೆಗೆ) ಶೇ 50 ರ ಅಂದಾಜುಪಟ್ಟಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸಿರುವ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳಿಂದ ಅನುಭವ ಪ್ರಮಾಣ ಪತ್ರವನ್ನು ಟೆಂಡರ್‌ನೊಂದಿಗೆ ಸಲ್ಲಿಸಬೇಕು. ಹಾಗೂ ಸದರಿ ಗುತ್ತಿಗೆದಾರರು ಕನಿಷ್ಠ ರೂ.15.00 ಲಕ್ಷಗಳ ವಾರ್ಷಿಕ ವಹಿವಾಟು ನಡೆಸಿರುವುದರ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು.
7. ಅನುಸೂಚಿಯಲ್ಲಿ ನಮೂದಿಸಿರುವ ಕಾಮಗಾರಿಗಳು ಅಂದಾಜಿನದಾಗಿದ್ದು, ಅನುದಾನದ ಲಭ್ಯತೆ ಮತ್ತು ವಾರ್ಷಿಕ ಕ್ರಿಯಾ ಯೋಜನೆಗೆ ಮಂಜೂರಾತಿ ನಿರೀಕ್ಷಿಸಿ ಟೆಂಡರ್ ಕರೆಯಲಾಗಿದೆ. ಅಂತೆಯೇ ಗುತ್ತಿಗೆದಾರರು ಅನುಮೋದಿತ ವಾರ್ಷಿಕ ಕ್ರಿಯಾ ಯೋಜನೆ ಮಂಜೂರಾದ ಅಂದಾಜುಪಟ್ಟಿ ಹಾಗೂ ಅನುದಾನ ಲಭ್ಯತೆ ಮೇಲೆ ನಿರ್ವಹಿಸಬೇಕಾಗಿರುತ್ತದೆ. ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅನುದಾನ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಕಾಮಗಾರಿಗಳನ್ನು ಅಥವಾ ಕಾಮಗಾರಿಗಳ ಪ್ರಮಾಣವನ್ನು ಅಥವಾ ಇಡೀ ಕಾಮಗಾರಿಯನ್ನು ರದ್ದುಗೊಳಿಸಲು ಈ ಕೆಳಸಹಿದಾರರು ಮತ್ತು ಮೇಲಾಧಿಕಾರಿಗಳು ಅಧಿಕಾರ ಹೊಂದಿರುತ್ತಾರೆ.
8. ಸದರಿ ಟೆಂಡರ್‌ನ್ನು ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (ಅರಣ್ಯ ಪಡೆ ಮುಖ್ಯಸ್ಥರು) ಬೆಂಗಳೂರುರವರು 2025-26 ನೇ ಸಾಲಿಗೆ ಅನುಮೋದನೆ ನೀಡಲಾಗಿರುವ ಅನುಸೂಚಿತ ದರಪಟ್ಟಿಗಳಿಗೆ ಶೇಕಡ 3% ರಷ್ಟು ದರ ಏರಿಕೆಯನ್ನು ನಿರೀಕ್ಷಿಸಿ, ಸದರಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿರುತ್ತದೆ. ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (ಅರಣ್ಯ ಪಡೆ ಮುಖ್ಯಸ್ಥರು) ಬೆಂಗಳೂರುರವರು 2026-27 ನೇ ಸಾಲಿಗೆ ಎಸ್.ಎಸ್.ಆರ್ ದರಗಳನ್ನು ಪರಿಷ್ಕರಿಸಿದ್ದಲ್ಲಿ ಪರಿಷ್ಕರಿಸುವ ಘಟಕ ದರ ಮತ್ತು ಅಂದಾಜುಪಟ್ಟಿಯ ಮೊತ್ತಕ್ಕೆ ಟೆಂಡರ್ ಪ್ರೀಮಿಯಂನ್ನು ಅಳವಡಿಸಿ, ಕಾರ್ಯಾದೇಶವನ್ನು ನೀಡಲಾಗುವುದು. ಇದಕ್ಕಾಗಿ 2026-27 ನೇ ಸಾಲಿನಲ್ಲಿ ಈ ಮೇಲಿನ ಕಾಮಗಾರಿಗಳಿಗೆ ಪುನಃ ಟೆಂಡರ್ ಅನ್ನು ಕರೆಯುವುದಿಲ್ಲ.
9. ಕೆಲಸಗಳನ್ನು ನಿರ್ವಹಿಸುವಾಗ ನೆಡುತೋಪುಗಳನ್ನು ಹಾಳು ಮಾಡಿದ್ದಲ್ಲಿ ಮತ್ತು ಹಾಲಿ ಇರುವ ಗಿಡ ಮರಗಳನ್ನು ನಾಶಪಡಿಸಿದ್ದಲ್ಲಿ, ಸರ್ಕಾರಕ್ಕೆ ಉಂಟಾಗುವ ನಷ್ಟವನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಿ ಮಾಡಲು ಕಾನೂನು ಕ್ರಮ ಜರುಗಿಸಲಾಗುವುದು.
10. ನಿಗದಿತ ಕಾಮಗಾರಿಗಳನ್ನು ಆಗಾಗ್ಗೆ ವಿಭಾಗ ಕಛೇರಿಯಿಂದ ನೀಡುವ ನಿಬಂಧನೆಗಳು ಮತ್ತು ಅಂದಾಜುಪಟ್ಟಿಗಳಿಗೆ ಅನುಗುಣವಾಗಿ ಪೂರ್ಣಗೊಳಿಸಿ, ಉಪ ವಲಯ ಅರಣ್ಯಾಧಿಕಾರಿ/ ವಲಯ ಅರಣ್ಯಾಧಿಕಾರಿ ಎಫ್.ಎನ್.ಬಿ / ಎಂ.ಬಿ ಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಕ್ಷೇತ್ರ ಅಳತೆ ಮಾಡಿರುವ ಪ್ರಕಾರ ಕಾಮಗಾರಿಗಳಿಗೆ

ಹಣ ಪಾವತಿಸಲು ಕ್ರಮಕೈಗೊಳ್ಳಲಾಗುವುದು. ಅನುದಾನದ ಲಭ್ಯತೆ ಮೇರೆಗೆ ಕಾಮಗಾರಿಯ ಬಾಬು ಹಣ ಪಾವತಿಸಲು ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಅನುದಾನ ಬಿಡುಗಡೆಯಾಗುವುದು ವಿಳಂಬವಾದಲ್ಲಿ ಅಂತಹ ಹಣ ಪಾವತಿಗೆ ಯಾವುದೇ ತರಹದ ಬಡ್ಡಿ ನೀಡಲಾಗುವುದಿಲ್ಲ. ಗುತ್ತಿಗೆದಾರರಿಗೆ ಯಾವುದೇ ಮುಂಗಡ ಹಣ ನೀಡಲಾಗುವುದಿಲ್ಲ. ಅನುದಾನದ ಲಭ್ಯತೆಯ ಮೇಲೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುತ್ತದೆ.

11. ಯಾವುದೇ ಕಾರಣದಿಂದ ಟೆಂಡರ್‌ನಲ್ಲಿ ನೀಡಿರುವ ಕಾಲಾವಧಿಯನ್ನು ವಿಸ್ತರಿಸಲಾಗುವುದಿಲ್ಲ. ಒಂದು ವೇಳೆ ನಿಗದಿತ ಕಾಲಾವಧಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ಅಂತಹ ಗುತ್ತಿಗೆ ಕಾಮಗಾರಿಯನ್ನು ಇಲಾಖಾ ಮುಖಾಂತರ ಕೈಗೊಳ್ಳಲಾಗುವುದು. ಹಾಗೆಯೇ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳಿಗೆ ಭರಿಸಿರುವ ವೆಚ್ಚವನ್ನು ಪಾವತಿ ಮಾಡಲಾಗುವುದಿಲ್ಲ. ಹಾಗೂ ಟೆಂಡರ್‌ನ ವ್ಯತ್ಯಾಸದ ಮೊತ್ತ ಹಾಗೂ ಇ.ಎಂ.ಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
12. ಟೆಂಡರ್‌ನಲ್ಲಿ ತಿಳಿಸಿರುವ ಕಾಮಗಾರಿಗಳ ಪೈಕಿ 2026-27 ನೇ ಸಾಲಿಗೆ ಪೂರ್ಣಗೊಳಿಸುವ ಕಾಮಗಾರಿಗಳಿಗೆ ಮಾತ್ರ ಹಣ ಪಾವತಿಸಲಾಗುವುದು. ಹಾಗೂ ಟೆಂಡರ್ ಪ್ರಕ್ರಿಯೆಯು ಸದರಿ ಆರ್ಥಿಕ ವರ್ಷಕ್ಕೆ ಮಾತ್ರ ಚಾಲ್ತಿಯಲ್ಲಿರುತ್ತದೆ.
13. ಆಯಾಯ ನೆಡುತೋಪು ಪ್ರದೇಶಗಳಿಗೆ ಹೊಂದಿಕೊಳ್ಳುವಂತಹ ಉತ್ತಮ ಗುಣಮಟ್ಟದ ಸಸಿಗಳನ್ನು ಸಕಾಲದೊಳಗೆ ಬೆಳೆಸತಕ್ಕದ್ದು. ಈ ಬಗ್ಗೆ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳತಕ್ಕದ್ದು. ಸಸಿಗಳ ಗುಣಮಟ್ಟ ಉತ್ತಮವಾಗಿಲ್ಲದಿದ್ದಲ್ಲಿ ಹಾಗೂ ಅಪೇಕ್ಷಿತ ಜಾತಿಯ ಸಸಿಗಳನ್ನು ಬೆಳೆಸದಿದ್ದಲ್ಲಿ ಈ ಸಂಬಂಧ ಕಾಮಗಾರಿಗಳಿಗೆ ಹಣಪಾವತಿ ಮಾಡಲಾಗುವುದಿಲ್ಲ. (ಸಸ್ಯಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸುವ ಕಾಮಗಾರಿಗಳಿಗೆ ಮಾತ್ರ)
14. ಪ್ರತಿ ಕೆಲಸಗಳಿಗೆ ಪ್ರತ್ಯೇಕ ಟೆಂಡರ್ ಸಲ್ಲಿಸುವುದು ಮತ್ತು ಕಾಮಗಾರಿಗಳ ಹೆಸರನ್ನು ಸ್ಪಷ್ಟವಾಗಿ ನಮೂದಿಸುವುದು. ಟೆಂಡರ್‌ನಲ್ಲಿ ದರವನ್ನು ನಮೂದಿಸುವಾಗ ಇಲಾಖೆ ದರದ ಅನ್ವಯ ಅಂದಾಜುಪಟ್ಟಿಯ ಮೊತ್ತದ ಮೇಲೆ ಶೇಕಡವಾರು ಇಂತಿಷ್ಟು ಹೆಚ್ಚು ಅಥವಾ ಕಡಿಮೆ ದರ ಎಂದು ಐಟಂವಾರು ನಮೂದಿಸತಕ್ಕದ್ದು.
15. ಅರಣ್ಯ ಇಲಾಖೆಯ ಕೆಲಸಗಳು ಮಳೆಯಾಧಾರಿತ ಮತ್ತು ಋತುಮಾನಾಧಾರಿತ ಕೆಲಸಗಳಾಗಿರುವುದರಿಂದ ಟೆಂಡರ್ ಅನುಮೋದನೆಗೊಂಡು ಕಾರ್ಯಾದೇಶ ನೀಡುವ ದಿನಗಳವರೆಗೆ ಇಲಾಖೆವತಿಯಿಂದ ನಿರ್ವಹಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಗುತ್ತಿಗೆದಾರರು ಉಳಿದ ಕೆಲಸಗಳನ್ನು ಮಾತ್ರ ಪೂರೈಸಬೇಕಾಗಿರುತ್ತದೆ. ಆದ್ದರಿಂದ ಬಾಕಿ ಉಳಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರಾರು ಒಪ್ಪಂದವನ್ನು ಮಾಡಿಕೊಂಡು ಕಾರ್ಯಾದೇಶವನ್ನು ನೀಡಲಾಗುವುದು. ಅದರಂತೆ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಮಾತ್ರ ಹಣ ಪಾವತಿಸಲಾಗುವುದು

16. ತಾಂತ್ರಿಕ ಬಿಡ್ ಪರಿಶೀಲನೆ ಸಂದರ್ಭದಲ್ಲಿ ಪ್ರಸ್ತುತ ಟೆಂಡರ್‌ನಲ್ಲಿ ನಮೂದಿಸಿರುವ ದಾಖಲಾತಿಗಳಲ್ಲದೆ, ಇನ್ನಿತರ ದಾಖಲಾತಿಗಳ ಅವಶ್ಯಕತೆ ಕಂಡು ಬಂದಲ್ಲಿ ಈ ಕಛೇರಿಯಿಂದ ಸದರಿ ದಾಖಲೆಗಳನ್ನು ಒದಗಿಸಲು ಕೋರಲಾಗುವುದು ಸದರಿ ದಾಖಲಾತಿಗಳನ್ನು ಒದಗಿಸಿದ ನಂತರ ಅರ್ಹರಿದ್ದಲ್ಲಿ ಮಾತ್ರ ಆರ್ಥಿಕ ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
17. ಅರ್ಹ ಗುತ್ತಿಗೆದಾರರು ಟೆಂಡರಿನ ಜೊತೆಯಲ್ಲಿ ಕಂದಾಯ ತೆರಿಗೆ, ಮಾರಾಟ ತೆರಿಗೆ, ವೃತ್ತಿ ತೆರಿಗೆ, ತೀರುವಳಿ ಪತ್ರಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದು ಸಲ್ಲಿಸುವುದು.
18. ಯಶಸ್ವಿ ಟೆಂಡರ್‌ದಾರರು ಆದೇಶ ಕೊಟ್ಟ 7 ದಿವಸಗಳ ಒಳಗಾಗಿ ನಿಗದಿಪಡಿಸಿದ ಮೊತ್ತಕ್ಕೆ ಛಾಪಾ ಕಾಗದದಲ್ಲಿ ಕರಾರು ಒಪ್ಪಂದವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಸಮಕ್ಷಮದಲ್ಲಿ ಮಾಡಿಕೊಳ್ಳತಕ್ಕದ್ದು.
19. ಟೆಂಡರ್‌ನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ಅಧಿಕಾರವನ್ನು ಈ ಕೆಳ ಸಹಿದಾರರಿಗೆ ಅಥವಾ ಅವರ ಪರವಾಗಿ ಪ್ರಾಧಿಕೃತಗೊಂಡ ಅಧಿಕಾರಿಗಳಿಗೆ ಅಥವಾ ಮೇಲಾಧಿಕಾರಿಗಳಿಗೆ ಕಾಯ್ದಿರಿಸಲಾಗಿದೆ.
20. ಟೆಂಡರ್ ಪ್ರಕಟಣೆಯ ಯಾವುದೇ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮರು ಟೆಂಡರ್ ಕರೆದು ಕೆಲಸ ಮಾಡಿಸುವ, ಯಾವುದೇ ಕಾರಣವನ್ನು ಕೊಡದೆ ಇಡೀ ಟೆಂಡರ್‌ನ್ನು ರದ್ದುಗೊಳಿಸುವ ಅಧಿಕಾರವನ್ನು ಕೆಳಸಹಿದಾರರಿಗೆ ಕಾಯ್ದಿರಿಸಿಕೊಳ್ಳಲಾಗಿದೆ.
21. ನಿಯಮದಂತೆ ಕರ್ತವ್ಯ ನಿರ್ವಹಿಸಲು ವಿಫಲರಾದ ಯಶಸ್ವಿ ಟೆಂಡರ್‌ದಾರರ ಇ.ಎಂ.ಡಿ ಹಣವನ್ನು ಹಾಗೂ ಟೆಂಡರ್ ವ್ಯತ್ಯಾಸದ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಟೆಂಡರ್‌ದಾರರ ಆರ್ಥಿಕ ಜವಾಬ್ದಾರಿಯಲ್ಲಿಯೇ ಸಂದರ್ಭಾನುಸಾರ ಮರು ಟೆಂಡರ್ ಕರೆಯಲಾಗುವುದು ಅಥವಾ ಇಲಾಖಾ ಮುಖಾಂತರ ಕಾಮಗಾರಿಗಳನ್ನು ನಿರ್ವಹಿಸಲಾಗುವುದು.
22. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಬಗ್ಗೆ ತೃಪ್ತಿ ಇಲ್ಲವಾದರೆ ಸಕ್ಷಮ ಪ್ರಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಈ ಸಂಬಂಧ ಅವರು ಕೊಡುವ ತೀರ್ಪು ಅಂತಿಮವಾದದ್ದು.
23. ಗುತ್ತಿಗೆದಾರರಾಗಿ 2026-27 ನೇ ಸಾಲಿಗೆ ನೊಂದಣಿ / ನವೀಕರಿಸಲಾದ ನೊಂದಣಿ ಪತ್ರದ ಪ್ರತಿಯನ್ನು ಟೆಂಡರ್‌ನೊಂದಿಗೆ ಲಗತ್ತಿಸಬೇಕು ಮತ್ತು ತಾಂತ್ರಿಕ ಬಿಡ್ಡುಗಳಿಗೆ ಸಂಬಂಧಿಸಿದ ದಾಖಲೆ ಮತ್ತು ಇನ್ನಿತರ ಅವಶ್ಯಕ ದಾಖಲೆಗಳನ್ನು ಟೆಂಡರ್‌ನೊಂದಿಗೆ ಲಗತ್ತಿಸಬೇಕು.
24. ಅತೀ ಕಡಿಮೆ ಸಮಾನಾಂತರ ದರ ಸೂಚಿಸಿರುವ ಟೆಂಡರ್ ದರಗಳು ಒಬ್ಬರಿಗಿಂತ ಹೆಚ್ಚು ಟೆಂಡರ್‌ದಾರರು ನಮೂದಿಸಿದ್ದಲ್ಲಿ, ಅದರಲ್ಲಿ ಒಂದು ಟೆಂಡರ್‌ನ್ನು ಒಪ್ಪಿಕೊಳ್ಳುವ ಅಧಿಕಾರ ಇಲಾಖೆಗೆ ಇರುತ್ತದೆ. ಅಲ್ಲದೆ ಅಂತಹ ಟೆಂಡರ್‌ದಾರರೊಂದಿಗೆ

- ರಾಜಿ ಒಪ್ಪಂದ ಮಾಡಲಾಗುವುದು. ಹೀಗೆ ರಾಜಿ ಒಪ್ಪಂದದಲ್ಲಿ ತೀರ್ಮಾನಿಸಿದವರನ್ನು ಒಪ್ಪಿಕೊಳ್ಳಬೇಕಾಗುತ್ತದೆ ಹಾಗೂ ಅದೇ ಅಂತಿಮವಾಗಿರುತ್ತದೆ.
25. ಗುತ್ತಿಗೆದಾರರು ಗುತ್ತಿಗೆಯನ್ನು ಅಥವಾ ಯಾವುದೇ ಭಾಗವನ್ನು ಇತರರಿಗೆ ಉಪ ಗುತ್ತಿಗೆ ನೀಡುವಂತಿಲ್ಲ ಹಾಗೂ ವರ್ಗಾಯಿಸುವಂತಿಲ್ಲ. ನಿಗದಿತ ಕಾಲಾವಧಿಯೊಳಗೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸತಕ್ಕದ್ದು. ಯಾವುದೇ ಕಾರಣದಿಂದಲೂ ಕಾಲಾವಧಿಯನ್ನು ವಿಸ್ತರಿಸಲಾಗುವುದಿಲ್ಲ.
26. ಟೆಂಡರ್‌ದಾರರು ಚಾಲ್ತಿಯಲ್ಲಿರುವ ಪಾನ್ ಕಾರ್ಡ್ / ಜಿ.ಎಸ್.ಟಿ ರಿಜಿಸ್ಟ್ರೇಷನ್ ದಾಖಲೆಗಳನ್ನು ಟೆಂಡರ್ ನೊಂದಿಗೆ ಲಗತ್ತಿಸಬೇಕು.
27. ನಿರ್ವಹಿಸುವ ಕಾಮಗಾರಿಗಳ ಬಗ್ಗೆ ಟೆಂಡರ್‌ದಾರರ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಅವಶ್ಯಕತೆ ಎನಿಸಿದ ಅಧಿಕ ಷರತ್ತುಗಳನ್ನು ವಿಧಿಸಲಾಗುವುದು.
28. ಟೆಂಡರ್ ಮಂಜೂರಾತಿಯ ಬಗ್ಗೆ ಮೇಲಾಧಿಕಾರಿಗಳಿಂದ ಆದೇಶ ಬಂದ ನಂತರ ತಿಳಿಸಲಾಗುವುದು. **ಅಲ್ಲಿಯವರೆಗೆ 2ನೇ ಅತಿ ಕಡಿಮೆ ಟೆಂಡರ್ ದರ ನಮೂದಿಸಿರುವ ಗುತ್ತಿಗೆದಾರರ ಇ.ಎಂ.ಡಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಹಾಗೂ ಈ ಅವಧಿಯಲ್ಲಿ ಟೆಂಡರ್‌ನ್ನು ವಾಪಸ್ಸು ಪಡೆಯಲು ಅವಕಾಶವಿರುವುದಿಲ್ಲ.**
29. ಟೆಂಡರ್‌ನಲ್ಲಿ ಯಶಸ್ವಿ ಟೆಂಡರ್‌ದಾರರು ಟೆಂಡರ್ ದರಕ್ಕಿಂತ ಕಡಿಮೆ ದರ ಸಲ್ಲಿಸಿದ್ದಲ್ಲಿ, ಸದರಿ ವ್ಯತ್ಯಾಸದ ಹಣವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಮೈಸೂರು ಇವರ ಹೆಸರಿನಲ್ಲಿ ರೇವಣಿ ಇಡಬೇಕು.
30. ಅಪ್ರಾಪ್ತ ವಯಸ್ಸು ಮತ್ತು ಕಾನೂನಿನನ್ವಯ ಅನರ್ಹರೆಂದು ತೀರ್ಮಾನಿಸಲ್ಪಟ್ಟ ವ್ಯಕ್ತಿಗಳಿಂದ ಟೆಂಡರ್‌ನ್ನು ಸ್ವೀಕರಿಸಲಾಗುವುದಿಲ್ಲ. ಒಂದು ವೇಳೆ ಇಲಾಖೆಗೆ ತಿಳಿಸದಂತೆ ಸದರಿ ವ್ಯಕ್ತಿಗಳು ಟೆಂಡರ್ ಹಾಕಿ ನಂತರ ಅದು ತಿಳಿದಲ್ಲಿ ಅಂತಹವರ ಗುತ್ತಿಗೆಯನ್ನು ಅನುರ್ಜಿತಗೊಳಿಸಲಾಗುವುದು ಮತ್ತು ಅವರು ಇಲಾಖೆಯಲ್ಲಿ ಇಟ್ಟಿರುವ ಇ.ಎಂ.ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
31. ಗುತ್ತಿಗೆದಾರನು ಕೂಲಿ ಕಾರ್ಮಿಕರ ನಿಯೋಜನೆಗೆ ಸಂಬಂಧಿಸಿದಂತೆ ಕೆಳಕಂಡ ಶಾಸನಗಳಿಗೆ ಬದ್ಧನಾಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- I. Work mans Compensation Act 1923
 - II. Payment of wages Act 1935
 - III. Minimum Wage Act 1948
 - IV. Child labour Act 1938
 - V. Employer's liability Act 1938
 - VI. Other Acts of Central & State that may applicable time to time
32. ಸಸಿಗಳನ್ನು ನಿರ್ವಹಿಸಲು ಅವಶ್ಯವಿರುವ ಗೊಬ್ಬರ ಖರೀದಿಸುವುದು, ಬೀಜ ಬಿತ್ತುವುದು, ಸಸಿಗಳಿಗೆ ನೀರು ಹಾಕುವುದು, ಕಳೆ ತೆಗೆಯುವುದು, ಸಸಿಗಳನ್ನು ಎತ್ತರಕ್ಕೆ ಅನುಗುಣವಾಗಿ ಸ್ಥಳಾಂತರಿಸಿ ಜೋಡಿಸುವುದು, ಔಷಧಿ ಸಿಂಪಡಿಸುವುದು ಹಾಗೂ ಇತರೆ ಕಾಮಗಾರಿಗಳನ್ನು

ಪ್ರಮಾಣಿತ ಕಾರ್ಯಾವಿಧಾನ ಹಾಗೂ ಸಸ್ಯಕ್ಷೇತ್ರಗಳ ತಂತ್ರಗಳಂತೆ ಕೈಗೊಳ್ಳಬೇಕಿರುತ್ತದೆ. (ಸಸ್ಯಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸುವ ಕಾಮಗಾರಿಗಳಿಗೆ ಮಾತ್ರ).

33. ಟೆಂಡರ್ ಕರೆದಿರುವ ಕೆಲವೊಂದು ಕಾಮಗಾರಿಗಳ ಮೊದಲನೇ ಟೆಂಡರ್‌ನಲ್ಲಿ ತಿರಸ್ಕೃತಗೊಂಡಿರುವ ಟೆಂಡರ್‌ದಾರರು ಮೇಲ್ಮನವಿಯನ್ನು ಸಲ್ಲಿಸಿದ್ದು, ತೀರ್ಪು ಟೆಂಡರ್‌ದಾರರ ಪರವಾದರೆ ಸದರಿ ಟೆಂಡರ್‌ಗಳನ್ನು ರದ್ದುಪಡಿಸಲಾಗುವುದು.

34. ಕರ್ನಾಟಕ ರಾಜ್ಯ ಪ್ರಪತ್ರ ಅಧಿಸೂಚನೆ ಸಂಖ್ಯೆ : ಸಂ.ವ್ಯ.ಶಾ.ಇ.22/ಶಾಸನ 2016 ದಿನಾಂಕ- 29-6-2017 ಮತ್ತು ಸಂಖ್ಯೆ : FD.876 -EXP12/2017 Bangalore dated -15-9-2017 ರಂತೆ ರೂ.50.00 ಲಕ್ಷಗಳಿಗೆ ಒಳಪಟ್ಟ ನಿರ್ಮಾಣ ಕಾಮಗಾರಿಗಳನ್ನು ಶೇಕಡಾ 17.15 ರಷ್ಟನ್ನು ಅನುಸೂಚಿತ ಜಾತಿ / ಪರಿಶಿಷ್ಟ ಜಾತಿಗಳ ವರ್ಗ ಮತ್ತು ಶೇಕಡ 6.95 ರಷ್ಟು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಬೇಕಾಗಿದ್ದು, ಆದರೆ ಟೆಂಡರ್‌ಲ್ಲಿರುವ ಈ ಎಲ್ಲಾ ಕಾಮಗಾರಿಗಳು ನಿರ್ಮಾಣ ಕಾಮಗಾರಿಗಳಾಗಿಲ್ಲವಾದ್ದರಿಂದ ಪ್ರಸ್ತಾಪಿತ ಸರ್ಕಾರದ ಆದೇಶ ಅನ್ವಯಿಸುವುದಿಲ್ಲ. ಅದರಂತೆ ಮೀಸಲು ವರ್ಗೀಕರಣ ಮಾಡಿರುವುದಿಲ್ಲ. ಆದಾಗ್ಯೂ ಸದರಿ ವರ್ಗಗಳಿಗೆ ಸೇರಿದ ಈ ವಿಭಾಗದಲ್ಲಿ ನೋಂದಾಯಿತ ಗುತ್ತಿಗೆದಾರರು ಟೆಂಡರ್‌ಲ್ಲಿ ಭಾಗವಹಿಸುವುದು. ಈ ಸಂಬಂಧ ಮೀಸಲಾತಿ ಅನ್ವಯವಾಗುವುದಿಲ್ಲ.

35. Qualifications, Conditions/ Documents Required

Technical Qualifications Conditions / Documents Required

1. Qualification of the Tenderer:

The information to be filled in by the Tenderer hereunder will be used for purposes of computing Tender capacity as provided for in Clause 3 of the instruction of the Tenderer This information will not be incorporated in the Contract.

1. Constitution or legal status of Tenderer

[Attach copy]

Place of registration (with Registration No.)

Principal place of business

2. Total value of forestry works executed and payments received in the last five years (in Rs Lakhs

2021-22

2022-23

2023-24

2024-25

2025-26

3. To qualify for award of this Contract each tenderer in its name should have in the last five years:

- achieved at least in two financial years a minimum financial turn over of Rs (usually not less than the two times of estimated annual payments in this contract)
- satisfactorily completed (at least 50% of this contract, as a prime contractor for similar works such as of value not less than Rs.....

(Specify the similar work). (the work done Certificate produced should be issued by not below the rank of Deputy Conservator of Forest and Executive Engineer i.e., Deistic level officer)

4. Information on works for which Tenders have been submitted and works which are yet to be completed as on the date of this Tender.

A) Existing commitments and on-going works;

Description of Work	Place & State	Contract No, & Date	Name and Address of Employer	Value of Contract Rs in Lakh	Stipulated period of completion	Value of works remaining to be completed (Rs lakhs)	Anticipated date of completion
1.	2.	3.	4.	5.	6.	7.	8.

5. Works for which Tenders already submitted:

Description of Work	Place & State	Name and Address of Employer	Estimated value of Work	Stipulated period of completion	Date when decision is expected	Remarks

6. Details of Sector-specific experienced manpower employed along with Notary Certified Agreement between Man-Power employed & Tenderer Should be upload in e-Procurement Portal.

Sl No	Name of the Employee	Designation held in Forest/ Horticulture Dept.	Years of Experience	Remarks (Mention experience of having carried out similar works in Govt/Private sector)
1.	2.	3.	4.	5.

7. Name, address, telephone, and e-mail of the tendere's bankers who may provide reference if contracted

8. Each Tenderer should further demonstrate:

- a) Availability of owning the following Key and critical equipment for this work like Hitachi / JCB Excavator, etc., on rent / lease (rent / lease Agreement should be Uploaded in e-procurement portal)

9. Evidence of access to financial resources to meet the qualification requirement specified in ITT Clause 3.3b (Liquid assets and / or availability of credit facilities of not less than Rs..... lakhs (Credit lines / letter of credit/ certificate from banks for meeting the fund requirement etc, usually 30 percent of the amount of contract)

Cash in hand, Letter of Credit, etc. List them below and attach certificate from the Banker from the suggested format as under.(Bankers Certificate format-2 is enclosed)

10. Audit balance sheet for the last three financial years (i.e., 2022-23, 2023-24 & 2024-25) with copies of Income Tax returns statement filed. Otherwise tender will be rejected.
11. Copy of the Aadhar card
12. Copy of GSTIN
13. Copy of the GST Returns of past Three years (i.e., 2023-24, 2024-25 & 2025-26)
14. Registration Certificate issued by Forest Department.
15. Permanent Address, with Mobile No & Email ID (For correspondence)
16. Even though the tenderers meet the above criteria, they are subject to be disqualified if they have: made misleading or false representations in the forms, statements and attachments submitted in proof of the qualification requirements; and/or record of poor performance such as abandoning the works, not properly completing the contract, inordinate delays in completion, litigation history, or financial failures etc.; and/or participated in the previous Tender for the same work and had quoted unreasonably high tender prices and could not furnish rational justification.

Format-2

BANKER'S CERTIFICATE (ON BANKS LETTER HEAD)

This is to certify that Mr./M/s(Name of the contractor) having his/ their registered administrative office at is a customer of our Bank and is / are engaged in [nature of activity].If the said customer is allotted /awarded with..... [brief details of works], we may extend credit facilities up to Rs.....Lakh, to meet his/their working capital requirement towards the execution of the said work order as per the Loan Policy of the Bank

Sd/-

Name of the Senior Manager

Name of the Bank,

Address.....

ಹೆಚ್ಚಿನ ವಿವರಗಳನ್ನು ಈ ಕಛೇರಿಯಿಂದ ಕೆಲಸದ ವೇಳೆ ಸಂಪರ್ಕಿಸಿ ಪಡೆದುಕೊಳ್ಳಬಹುದು.

ಈ ಮೇಲಿನ ನಿಬಂಧನೆಗಳೊಂದಿಗೆ ಕಾಲಕಾಲಕ್ಕೆ ಅವಶ್ಯವೆನಿಸಿದಲ್ಲಿ ಇನ್ನೂ ಹೆಚ್ಚಿನ ನಿಬಂಧನೆಗಳನ್ನು ಸೇರಿಸುವ ಅಥವಾ ತೆಗೆದು ಹಾಕುವ ಅಥವಾ ಇವುಗಳನ್ನು ಮಾರ್ಪಾಡು ಮಾಡುವ ಪೂರ್ಣ ಅಧಿಕಾರವನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಿಯವರು ಹೊಂದಿರುತ್ತಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,
ಸಾಮಾಜಿಕ ಅರಣ್ಯ ವಿಭಾಗ,
ಮೈಸೂರು.